





















ಶಾಲೆಯ ಹೆಸರು :-

2023-24 ನೇ ಸಾಲಿನ 8 ನೇ ತರಗತಿಯ ವಾರ್ಷಿಕ ಪಾಠ ಯೋಜನೆ

| ತಿಂಗಳು | ಅಧ್ಯಾಯ | ಅವಧಿಗಳು | ಪ್ರಾಯೋಗಿಕ | ತಾತ್ವಿಕ | ಕಲಿಕಾಂಶಗಳು | ಸಾಗಿದ/ ಸಾಗಿಲ್ಲಾ | ಸಾಗದಿರಲು ಕಾರಣ | ದೈ.ಶಿ.ಶಿ ಸಹಿ | ಮು.ಶಿ. ಸಹಿ |
|--------------|--|---------|-----------|---------|---|-----------------|---------------|--------------|------------|
| ಮೇ 03 | | | | | ಸ್ವಚ್ಛತೆ ಮಾಡುವುದು. & ಅಂಕಣಗಳ ರಚನೆ ದಾಖಲಾತಿ ಆಂದೋಲನ | | | | |
| ಜೂನ್ 17 ಅವಧಿ | ಮೊದಲನೇ ದೈಹಿಕ ಸಾಮರ್ಥ್ಯ ಪರೀಕ್ಷೆ  | 6 | 6 | | ಮೊದಲನೇ ದೈಹಿಕ ಸಾಮರ್ಥ್ಯ ಪರೀಕ್ಷೆ 1.ವೇಗ :-50/30 ಮೀ ಓಟ 2.ಬಲ: ಗುಂಡು ಎಸೆತ 3.ಕಷ್ಟ ಸಹಿಷ್ಣುತೆ: ಬಾಲಕರಿಗೆ :-20ನಿ ನಡಿಗೆ ಬಾಲಕರಿಗೆ:-10ನಿ ನಡಿಗೆ ಆಥವಾ ಶಟಲ್ ರನ್ ಮೇಲಿನ ಸಾಮರ್ಥ್ಯಗಳನ್ನು ಪರೀಕ್ಷೆ ಮಾಡುವುದು.(ಇವುಗಳನ್ನು ನಿಮ್ಮ ವಿವೇಚನೆ ಮೇರೆಗೆ ಬದಲಾಯಿಸಬಹುದು.)  | | | | |
| | ದೈಹಿಕ ಶಿಕ್ಷಣದ ಪ್ರಯೋಜನಗಳು | 2 | | 2 | ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆಗುವ ಪ್ರಯೋಜನಗಳು: 1.ದೈಹಿಕ ದಾರ್ಡ್ಯತೆಯನ್ನು ಹೆಚ್ಚಿಸುತ್ತದೆ. 2.ದೀರ್ಘಕಾಲಿಕ ಆರೋಗ್ಯ ಲಾಭಗಳು 3.ಮಾನಸಿಕ ಅಭಿವೃದ್ಧಿಗೆ ಸಹಾಯಕಾರಿಯಾಗುತ್ತದೆ. 4.ಬೌದ್ಧಿಕ ಬೆಳವಣಿಗೆಗೆ ಸೂರಕವಾಗುತ್ತದೆ. 5. ಸಮಾಜದಲ್ಲಿ ಹೊಂದಿಕೊಳ್ಳುವ ಮನೋಭಾವ 6.ಕ್ರೀಡಾ ಮನೋಭಾವನೆ 7.ಸುಸ್ವ ಪ್ರತಿಭೆಯ ಅವಕಾಶ | | | | |
| | ವಾಲಿಬಾಲ್  | 9 | 4 | 5 | ವಾಲಿಬಾಲ್ ಆಟದಲ್ಲಿ ಬರುವ ಕೌಶಲ್ಯಗಳಾದ: 1.ಅಂಡರ್ ಹ್ಯಾಂಡ್ ಪಾಸ್ 2.ಅಪ್ಪರ್ ಹ್ಯಾಂಡ್ ಪಾಸ್ 3.ಅಂಡರ್ ಹ್ಯಾಂಡ್ ಸರ್ವಿಸ್ ಗಳನ್ನು ಕಲಿಸುವುದು. ವಾಲಿಬಾಲ್ ಆಟದ ಇತಿಹಾಸ ಅಂಕಣ ರಚನೆ ಮತ್ತು ಬಳಸುವ ಉಪಕರಣಗಳು | | | | |
| ಜುಲೈ 17 ಅವಧಿ | ವಾಲಿಬಾಲ್ | 1 | | 1 | ವಾಲಿಬಾಲ್ ಆಟದ ನಿಯಮಗಳು | | | | |
| | ಹಾಕಿ  | 13 | 7 | 6 | ಹಾಕಿ ಆಟದಲ್ಲಿ ಬರುವ ಕೌಶಲ್ಯಗಳು:- 1.ಸ್ಟ್ರೈಕ್ ಹಿಡಿತ & ನಿಲುಪು 2.ಇಂಡಿಯನ್ ಡ್ರಿಬಲಿಂಗ್ & ಓಪನ್ ಡ್ರಿಬಲ್. 3.ನೇರ ಪುಶ್ 4.ರಿವರ್ಸ್ ಪುಶ್ 5.ನೇರ ತಡೆ 6.ಸಮಾನಾಂತರ ಪಾಸ್ *ಹಾಕಿ ಆಟದ ಇತಿಹಾಸ *ಭಾರತದಲ್ಲಿ ಹಾಕಿ ಆಟದ ಬೆಳವಣಿಗೆ & ಒಲಿಂಪಿಕ್‌ನಲ್ಲಿ ಭಾರತದ ಸಾಧನೆ. *ಹಾಕಿ ಆಟದ ಅಂಕಣದ ಅಳತೆ ಮತ್ತು ಉಪಕರಣಗಳು *ಹಾಕಿ ಆಟದ ನಿಯಮಗಳು  | | | | |
| | ಮೊದಲನೇ ರೂಪನಾತ್ಮಕ ಮೌಲ್ಯಮಾಪನ | 3 | 3 | - | ಪಂದ್ಯಾಟಗಳು | | | | |

| ತಿಂಗಳು | ಅಧ್ಯಾಯ | ಅವಧಿಗಳು | ಪ್ರಾಯೋಗಿಕ | ತಾತ್ವಿಕ | ಕಲಿಕಾಂಶಗಳು | ಸಾಗಿದೆ/ ಸಾಗಿಲ್ಲಾ | ಸಾಗದಿರಲು ಕಾರಣ | ದೈ.ಶಿ.ಶಿ ಸಹಿ | ಮು.ಶಿ. ಸಹಿ |
|-----------------------|--|---------|-----------|---------|--|---------------------|------------------|-----------------|---------------|
| ಅಗಸ್ಟ್ 18 ಅವಧಿ | ಫಾಟ ಲೇಔಮ್  | 10 | 10 | - | 1.ಆಲ್ ಶೋಕ್ 2.ಥಾಲ್ ಸೇ ಕದಮ್ 3.ಪಿಥೇ ಪಾವ್ 4.ಆಗ ಪಾವ್ 5.ಪವಿತ್ರ 6.ಕುದನ್ ಪವಿತ್ರ 7.ಪವಿತ್ರ ಬೈಕರ್ | | | | |
| | ಮಾನಸಿಕ ಆರೋಗ್ಯ ಮತ್ತು ಭಾವನೆಗಳು | 5 | - | 5 | *ಮಾನಸಿಕ ಆರೋಗ್ಯದ ಅರ್ಥ & ಮಹತ್ವ *ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳ ಅರಿವು **ಸಮತೋಲನಾತ್ಮಕ ಭಾವನೆಗಳ ಅರಿವು | | | | |
| | ಪದ ಕವಾಯತು | 3 | 3 | - | *ಸಾಲು ವಿಧವಿವರಿಸುವುದು. | | | | |
| ಸೆಪ್ಟೆಂಬರ್ 17 ಅವಧಿ | ಪದ ಕವಾಯತು  | 6 | 6 | - | *.ತಿನ್ ಲೈನ್ ಮೇ ತೇಜ್ ಚಲ್ *ತೇಜ್ ಚಲ್ ಮೇ ಥಾಮ್ | | | | |
| | ರಾಷ್ಟ್ರಧ್ವಜ & ರಾಷ್ಟ್ರಗೀತೆ  | 8 | - | 8 | *ರಾಷ್ಟ್ರೀಯ ಭಾವೈಕ್ಯತೆಯ ಬೆಳೆಸುವ ಅಂಶಗಳು *ರಾಷ್ಟ್ರಧ್ವಜದ ಇತಿಹಾಸ, ಮಹತ್ವ & ನಿಯಮಗಳು *ರಾಷ್ಟ್ರಗೀತೆ ಇತಿಹಾಸ,ಮಹತ್ವ & ನಿಯಮಗಳು *ಪೌರತ್ವ ಮತ್ತು ಮೂಲಭೂತ ಹಕ್ಕುಗಳು | | | | |
| | ಎರಡನೇ ರೂಪನಾತ್ಮಕ ಮೌಲ್ಯಮಾಪನ ಪರೀಕ್ಷೆ | 3 | 3 | - | ತಾಳ ಬದ್ಧ ಚಟುವಟಿಕೆ. | | | | |
| ಅಕ್ಟೋಬರ್ 6 ಅವಧಿ | ಮೊದಲನೇ ಸಂಕಲನಾತ್ಮಕ ಪರೀಕ್ಷೆ | | | | ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಕಲಿಸಿದ ತಾತ್ವಿಕ ವಿಷಯಗಳ ಮೇಲೆ 40 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು. & ಮೌಲ್ಯಮಾಪನ ಮಾಡಲಾಗುವುದು. | | | | |
| | ಮಧ್ಯಮ ಮತ್ತು ದೂರದ ಓಟಗಳು  | 6 | 1 | 5 | *ಮಧ್ಯಮ ಮತ್ತು ದೂರದ ಓಟಗಳ ಪರಿಚಯ. *ಸ್ಪರ್ಧೆಗಳ ಪ್ರಾರಂಭ ಮತ್ತು ಮುಕ್ತಾಯದ ಅರಿವು. *ಸ್ಪರ್ಧೆಯ ನಿಯಮಗಳು *ರಾಷ್ಟ್ರೀಯ & ಅಂತರಾಷ್ಟ್ರೀಯ ದಾಖಲೆಗಳು 1.ಕೈ ಮತ್ತು ಕಾಲುಗಳ ಚಲನೆ | | | | |
| ನವೆಂಬರ್ 16 ಅವಧಿ | ಮಧ್ಯಮ ಮತ್ತು ದೂರದ ಓಟಗಳು  | 6 | 6 | - | 1.ಕೈ ಮತ್ತು ಕಾಲುಗಳ ಚಲನೆ 2.ಸೆಮಿ ಕ್ರೈಜ್ ಪ್ರಾರಂಭ ಮತ್ತು ದೇಹದ ಸ್ಥಿತಿ. 3.ಮುಕ್ತಾಯ 4.ಮಧ್ಯಮ & ದೂರದ ಓಟದ ತಂತ್ರಗಳು | | | | |
| | ಏತ್ತರ ಜಿಗಿತ  | 5 | 3 | 2 | *ಸ್ವಾಡಲ್ ತಂತ್ರದ ವಿವರ:- 1.ಅಪ್ರೋಚ್ ರನ್ & ಟೇಕ್ ಆಫ್ 2.ಅಡ್ಡಕೋಲಿನ ಮೇಲಿನ ದೇಹದ ಸ್ಥಿತಿ:- *ಸಮಾನಾಂತರದಲ್ಲಿ ಸ್ವಾಡಲ್ *ಧುಮುಕು ಸ್ವಾಡಲ್ 3.ಲ್ಯಾಂಡಿಂಗ್ *ಏತ್ತರ ಜಿಗಿತದ ಸ್ಪರ್ಧೆಯ ನಿಯಮಗಳು . *ಅಕ್ರಮಗಳು ಅಥವಾ ತಪ್ಪುಗಳು **ರಾಷ್ಟ್ರೀಯ & ಅಂತರಾಷ್ಟ್ರೀಯ ದಾಖಲೆಗಳು | | | | |

| ತಿಂಗಳು | ಅಧ್ಯಾಯ | ಅವಧಿಗಳು | ಪ್ರಾಯೋಗಿಕ | ತಾತ್ವಿಕ | ಕಲಿಕಾಂಶಗಳು | ಸಾಗಿದೆ/ ಸಾಗಿಲ್ಲಾ | ಸಾಗದಿರಲು ಕಾರಣ | ದೈ.ಶಿ.ಶಿ ಸಹಿ | ಮು.ಶಿ. ಸಹಿ |
|---------------------|--|---------|-----------|----------|--|---------------------|------------------|-----------------|---------------|
| | ಹ್ಯಾಂಡ್ ಬಾಲ್  | 5 | 1 | 4 | *ಆಕ್ರಮಣ ಆಟಗಾರರ ನಿಲುವು *ಇತಿಹಾಸ *ಆಟದ ಬೆಳವಣಿಗೆ *ಅಂಕಣ ಮತ್ತು ಅಳತೆ *ಉಪಕರಣಗಳು *ಆಟದ ನಿಯಮಗಳು | | | | |
| ಡಿಸೆಂಬರ್ 16 ಅವಧಿ | ಹ್ಯಾಂಡ್ ಬಾಲ್  | 7 | 7 | - | *ರಕ್ಷಣಾತ್ಮಕ ಆಟಗಾರರ ನಿಲುವು *ಚೆಂಡನ್ನು ಹಿಡಿಯುವುದು *ಪಾಸ್ ಮಾಡುವುದು *ಶಾಟ್ (ಶೂಟಿಂಗ್) *ಡ್ರಿಬಲ್ ಮಾಡುತ್ತಾ ಪಾಸ್ *ಗೋಲ್ ಕಿಪರನ್ ಮೂಲ ಸ್ಥಿತಿ & ಕೌಶಲ್ಯ *ಚೆಂಡು ತಡೆಯುವ ಕೌಶಲ್ಯ *ಮೇಲ್ವದಿಯ ಶಾಟ್ ತಡೆಯುವುದು | | | | |
| | ಬ್ಯಾಡ್ಮಿಂಟನ್  | 6 | 4 | 2 | *ಆಟಗಾರರ ಪಾದದ ಚಲನೆಗಳು:- *ರಾಕ್ಟ್ ಹಿಡಿಯುವ ಪದ್ಧತಿ:- *ಫೋರ್ ಹ್ಯಾಂಡ್ ರಿಸಿವ್ *ಫೋರ್ ಹ್ಯಾಂಡ್-ಅಂಡರ್ ಹ್ಯಾಂಡ್ ರಿಸಿವ್ /ರಿಟರ್ನ್ *ಇತಿಹಾಸ *ಆಟದ ಬೆಳವಣಿಗೆ *ಅಂಕಣ ಮತ್ತು ಅಳತೆ *ಉಪಕರಣಗಳು *ಆಟದ ನಿಯಮಗಳು | | | | |
| | ಮೂರನೇ ರೂಪನಾತ್ಮಕ ವ್ಯಾಯಾಮಾಪನ ಪರಿಚ್ಛೇದ 3 | 3 | - | ಮೇಲಾಟಗಳು | | | | | |
| ಡಿಸೆಂಬರ್ 16 ಅವಧಿ | ಯೋಗಾಸನ & ಪ್ರಾಣಾಯಾಮ  | 13 | 7 | - | *ನಿಂತು ಮಾಡುವ ಆಸನಗಳು:- 1.ಪಾರ್ಶ್ವಕೋನಾಸನ 2.ಪರಿವೃತ ತ್ರಿಕೋನಾಸನ 3.ಅರ್ಧ ಚಕ್ರಾಸನ 4.ಉಪ್ಪಾಸನ *ಕುಳಿತು ಮಾಡುವ ಆಸನಗಳು:- 1.ಅರ್ಧ ಮತ್ಸ್ಯೇಂದ್ರಾಸನ 2.ಗೋಮುತಾಸನ 3.ಪಶ್ಚಿಮೋತ್ತಾನಾಸನ 4.ಅರ್ಧಬದ್ಧ ಪಶ್ಚಿಮೋತ್ತಾನಾಸನ *ಮಲಗಿ ಮಾಡುವ ಆಸನಗಳು :- 1.ಮತ್ಸ್ಯಾಸನ 2.ಸರ್ವಾಂಗಾಸನ 3.ರಾಜಕಪೋತಾಸನ 4.ಧನುರಾಸನ *ಪ್ರಾಣಾಯಾಮ:- 1.ಅನುಲೋಮ ವಿಲೋಮ 2.ಚಂದ್ರಾನುಲೋಮ ವಿಲೋಮ 3.ಸೂರ್ಯಾನುಲೋಮ ವಿಲೋಮ 4.ದ್ಯಾನ | | | | |
| |  | | | 6 | *ಯೋಗಾಸನ & ವ್ಯಾಯಾಮಗಳ ನಡುವಿನ ವ್ಯತ್ಯಾಸ. *ಪ್ರಾಣಾಯಾಮದ ಅರ್ಥ & ಮಹತ್ವ ತಿಳಿಯುವುದು. *ಪ್ರಾಣಾಯಾಮಕ್ಕೆ ಪೂರ್ವ ಸಿದ್ಧತೆ | | | | |

| ತಿಂಗಳು | ಅಧ್ಯಾಯ | ಅವಧಿಗಳು | ಪ್ರಾಯೋಗಿಕ | ತಾತ್ವಿಕ | ಕಲಿಕಾಂಶಗಳು | ಸಾಗಿದೆ/ಸಾಗಿಲ್ಲಾ | ಸಾಗದಿರಲು ಕಾರಣ | ದೈ.ಶಿ.ಶಿ ಸಹಿ | ಮು.ಶಿ. ಸಹಿ |
|------------------|---|---------|-----------|---------|---|-----------------|---------------|--------------|------------|
| | ನಾಲ್ಕನೇ ರೂಪನಾತ್ಮಕ ಮೌಲ್ಯಮಾಪನ | 3 | 3 | - | ಯೋಗಾಸನದ 2 ಅಸನಗಳು | | | | |
| ಫೇಬ್ರವರಿ 16 ಅವಧಿ | ಬಾಸ್ಕೆಟ್ ಬಾಲ್  | 10 | 3 | 7 | *ನಿಲವು ಮತ್ತು ಚೆಂಡು ಹಿಡಿಯುವ ರೀತಿ *ಪುಟಿಸುವುದು(ಡ್ರಿಬ್ಲಿಂಗ್) *ಪುಟಿಸುವ ಪ್ರಕಾರಗಳು:- *ಚೆಸ್ಪ್ ಪಾಸ್ *ಇತಿಹಾಸ *ಆಟದ ಬೆಳವಣಿಗೆ *ಅಂಕಣ ಮತ್ತು ಅಳತೆ *ಉಪಕರಣಗಳು | | | | |
| | ಎರಡನೇ ದೈಹಿಕ ಸಾಮರ್ಥ್ಯ ಪರೀಕ್ಷೆ  | 6 | 6 | | ಎರಡನೇ ದೈಹಿಕ ಸಾಮರ್ಥ್ಯ ಪರೀಕ್ಷೆ 1.ವೇಗ :-50/30 ಮೀ ಓಟ 2.ಬಲ: ಗುಂಡು ಎಸೆತ 3.ಕಷ್ಟ ಸಹಿಷ್ಣುತೆ: ಬಾಲಕರಿಗೆ :-20ನಿ ನಡಿಗೆ ಬಾಲಕರಿಗೆ:-10ನಿ ನಡಿಗೆ ಅಥವಾ ಶಟಲ್ ರನ್ ಮೇಲಿನ ಸಾಮರ್ಥ್ಯಗಳನ್ನು ಪರೀಕ್ಷೆ ಮಾಡುವುದು.(ಇವುಗಳನ್ನು ನಿಮ್ಮ ವಿವೇಚನ ಮೇರೆಗೆ ಬದಲಾಯಿಸಬಹುದು.) | | | | |
| ಮಾರ್ಚ್ 11 ಅವಧಿ | ಬಾಸ್ಕೆಟ್ ಬಾಲ್  | 5 | 3 | 2 | *ರಿಸಿವಿಂಗ್ *ಸ್ಟೆಪ್ ಸ್ಟಾಪ್ *ಪಿವೋಟಿಂಗ್ *ಶೂಟ್ ಮಾಡುವುದು *ಆಟದ ನಿಯಮಗಳು | | | | |
| | ಪ್ರಥಮ ಚಿಕಿತ್ಸೆ  | 5 | - | 5 | *ಪ್ರಥಮ ಚಿಕಿತ್ಸೆ *ಸುಟ್ಟ ಗಾಯಗಳಿಗೆ ಪ್ರಥಮ ಚಿಕಿತ್ಸೆ *ಪ್ರಜ್ಞೆ ತಪ್ಪಿದವರಿಗೆ ಪ್ರಥಮ ಚಿಕಿತ್ಸೆ *ವಿಷ ಸೇವಿಸಿದವರಿಗೆ ಪ್ರಥಮ ಚಿಕಿತ್ಸೆ | | | | |
| | ಮನರಂಜನೆ ಆಟಗಳು | 1 | 1 | | ವಿವಿಧ ಮನರಂಜನೆ ಆಟಗಳನ್ನು ಆಡಿಸುವುದು | | | | |
| | ಎರಡನೇ ಸಂಕಲನಾತ್ಮಕ ಪರೀಕ್ಷೆ | | | | ಜೂನ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಕಲಿಸಿದ ತಾತ್ವಿಕ ವಿಷಯಗಳ ಮೇಲೆ 40 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು. & ಮೌಲ್ಯಮಾಪನ ಮಾಡಲಾಗುವುದು. | | | | |

ಸಹಿ

ಸಹಿ

ದೈಹಿಕ ಶಿಕ್ಷಣ ಶಿಕ್ಷಕರು

ಮುಖ್ಯ ಶಿಕ್ಷಕರು

ಸೂಚನೆ:

- ತಿಂಗಳವಾರು ಒಟ್ಟು ಅವಧಿಗಳು :- 150
- ಪ್ರಾಯೋಗಿಕ ಅವಧಿಗಳು :- 90
- ತಾತ್ವಿಕ ಅವಧಿಗಳು :- 60
- ಇದರಲ್ಲಿ ರೂಪನಾತ್ಮಕ ಮೌಲ್ಯಮಾಪನ 3* 4 =12 ಅವಧಿಗಳು
ದೈಹಿಕ ಸಾಮರ್ಥ್ಯ ಪರೀಕ್ಷೆ 2* 6 =12 ಅವಧಿಗಳು
ಸಂಕಲನಾತ್ಮಕ ಪರೀಕ್ಷೆಗಳನ್ನು ಇಲಾಖೆ ನಿಗದಿ ಪಡಿಸಿದ ದಿನಾಂಕಗಳಂದು ನಡೆಸಲಾಗುತ್ತದೆ.
- ಜನವರಿ ಅಲ್ಲಿ ರೂ.ಮೌ.4 ಇರುವುದರಿಂದ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಫೇಬ್ರವರಿ ಅಲ್ಲಿ ನಡೆಸಲಾಗುತ್ತದೆ.

| ತಿಂಗಳು | ಅಧ್ಯಾಯ | ಅವಧಿಗಳು | ಪ್ರಾಯೋಗಿಕ | ತಾತ್ವಿಕ | ಕಲಿಕಾಂಶಗಳು | ಸಾಗಿದೆ/ ಸಾಗಿದ್ದು | ಸಾಗದಿರಲು ಕಾರಣ | ದೈ.ಶಿ.ಶಿ ಸಹಿ | ಮು.ಶಿ. ಸಹಿ |
|--------|--------|---------|-----------|---------|------------|---------------------|------------------|-----------------|---------------|
|--------|--------|---------|-----------|---------|------------|---------------------|------------------|-----------------|---------------|

ಶ್ರೀ ಸಂತೋಷ ಬಿ ಬಿರಾಜನವರ

ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ)ಮುದ್ದಾಪುರ
ತಾ: ಮುಧೋಳ ಜಿ:ಬಾಗಲಕೋಟೆ
ಮೊ ನಂ :- 9740826660

ಶ್ರೀ ಪರಶುರಾಮ ಶಿ ಸಾಳುಂಕೆ

ಶ್ರೀಮತಿ ನೀಲಮ್ಮ.ಚ.ಅಕ್ಕಿ. ಸರಕಾರಿ ಬಾಲಕಿಯರ ಪ್ರೌಢಶಾಲೆ ಸಂಶಿ
ತಾ: ಕುಂದಗೋಳ ಜಿ : ಧಾರವಾಡ
ಮೊ.ನಂ : 9902663722